



24202

Reg. No. U I 5 A T 2 4 C 0 0 0 7

IV Semester B.Com. (SEP) Degree Examination, May/June - 2026

COMMERCE**Fundamentals of Financial Management****(Regular/Repeater)****Time : 3 Hours****Maximum Marks : 80****Instructions to Candidates:**

1. **Attempt All Sections according to Internal Choice.**
ಆಂತರಿಕ ಆಯ್ಕೆಯ ಪ್ರಕಾರ ಎಲ್ಲಾ ವಿಭಾಗಗಳನ್ನು ಪ್ರಯತ್ನಿಸಿ.
2. **Use of Simple Calculator is allowed.**
ಸರಳ ಕ್ಯಾಲ್ಕುಲೇಟರ್ ಬಳಸಲು ಅನುಮತಿ ಇದೆ.
3. **Section-D Case Study is compulsory.**
ವಿಭಾಗ ಡಿ- ಪ್ರಕರಣ ಅಧ್ಯಯನ ಕಡ್ಡಾಯ.

SECTION - A**ವಿಭಾಗ-ಎ****Answer any Ten of the following questions.****(10×2=20)****ಕೆಳಗಿನ ಯಾವುದೇ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ.**

1. a) **What do you mean by Financial Management?**
ಹಣಕಾಸು ನಿರ್ವಹಣೆ ಎಂದರೆ ಏನು?
- b) **State any Two objectives of Financial Plan.**
ಹಣಕಾಸು ಯೋಜನೆಯ ಯಾವುದೇ ಎರಡು ಉದ್ದೇಶಗಳನ್ನು ತಿಳಿಸಿ.
- c) **What is Capitalisation?**
ಬಂಡವಾಳೀಕರಣ ಎಂದರೆ ಏನು?
- d) **What is Operating leverage?**
ಕಾರ್ಯಾಚರಣಾ ಲಿವರೇಜ್ ಎಂದರೇನು?
- e) **What do you mean by Cost of Capital?**
ಬಂಡವಾಳ ವೆಚ್ಚದ ಬಗ್ಗೆ ನಿಮ್ಮ ಅರ್ಥವೇನು?
- f) **What is Cost of Debt?**
ಸಾಲದ ವೆಚ್ಚ ಎಂದರೇನು?
- g) **State any 2 factors of Determining working Capital.**
ಕಾರ್ಯನಿಧಿಯನ್ನು ನಿರ್ಧರಿಸುವ ಎರಡು ಅಂಶಗಳನ್ನು ತಿಳಿಸಿ.

[P.T.O.]



(2)

24202

- h) Mention any four Current Assets.
ಯಾವುದೇ ನಾಲ್ಕು ಪ್ರಸ್ತುತ ಆಸ್ತಿಗಳನ್ನು ಹೇಳಿರಿ.
- i) What are the types of working Capital?
ಕಾರ್ಯನಿಧಿ ವಿಧಗಳು ಯಾವವು?
- j) What is Investment Decision?
ಹೂಡಿಕೆ ನಿರ್ಧಾರ ಎಂದರೇನು?
- k) State any two reasons for under Capitalisation.
ಕಡಿಮೆ ಬಂಡವಾಳೀಕರಣದ ಯಾವುದೇ ಎರಡು ಕಾರಣಗಳನ್ನು ತಿಳಿಸಿ.
- l) Mention any Four techniques of Inventory Control.
ಇನ್‌ವೆಂಟರಿ ನಿಯಂತ್ರಣದ ಯಾವುದೇ ನಾಲ್ಕು ತಂತ್ರಗಳನ್ನು ತಿಳಿಸಿ.

SECTION - B

ವಿಭಾಗ-ಬಿ

Answer any Three of the following questions.

(3×5=15)

ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿ.

2. Explain Importance of Working Capital.
ಕಾರ್ಯ ನಿಧಿಯ ಮಹತ್ವವನ್ನು ವಿವರಿಸಿರಿ.
3. The following figures are relate to Madhav Ltd.,
Sales : Rs. 50,000
Variable cost : Rs. 20,000
Fixed Cost : Rs. 15,000
Interest : Rs. 5,000.
Calculate Operating leverage.
ಕೆಳಗಿನ ಅಂಕಿ ಅಂಶಗಳು ಮಾಧವ ಲಿಮಿಟೆಡ್‌ಗೆ ಸಂಬಂಧಿಸಿದವು
ಮಾರಾಟ : ರೂ. 50,000
ಚರ ವೆಚ್ಚ : ರೂ. 20,000
ಸ್ಥಿರ ವೆಚ್ಚ : ರೂ. 15,000
ಬಡ್ಡಿ ವೆಚ್ಚ : ರೂ. 5,000
ಕಾರ್ಯಚರಣಾ ಲಿವರೇಜ್‌ನ್ನು ಗಣನೆ ಮಾಡಿ.
4. Following are the details regarding the capital structure of a company
- | Sources of Capital | Book Value | Market Value | Specific cost |
|----------------------|------------|--------------|---------------|
| a) Debentures | 80,000 | 76,000 | 10% |
| b) Preference Shares | 20,000 | 22,000 | 15% |
| c) Equity Shares | 1,20,000 | 1,80,000 | 30% |
| d) Retained Earnings | 40,000 | 60,000 | 15% |
- Calculate the weighted average cost of capital using Book value as weights.



ಬಂಡವಾಳ ಮೂಲಗಳು	ಪುಸ್ತಕಮೌಲ್ಯ	ವಿವರಗಳು	ಕೆಳಗಿನಂತಿವೆ
a) ಡಿಬೆಂಚರ್‌ಗಳು	80,000	ಮಾರುಕಟ್ಟೆ	ವಿಶೇಷ ವೆಚ್ಚ 10%
b) ಆದ್ಯತಾ ಷೇರುಗಳು	20,000	22,000	15%
c) ಇಕ್ಷಿತಿ ಷೇರುಗಳು	1,20,000	1,80,000	30%
d) ಉಳಿಕೆ ಆದಾಯ	40,000	60,000	15%

ಪುಸ್ತಕ ಮೌಲ್ಯವನ್ನು ತುಲನಾತ್ಮಕವಾಗಿ ಬಳಸಿಕೊಂಡು ತುಲಿತ ಸರಾಸರಿ ಬಂಡವಾಳ ವೆಚ್ಚ (WACC) ವನ್ನು ಗಣನೆ ಮಾಡಿ.

5. Explain the Factors affecting Financial Plan.

ಹಣಕಾಸು ಯೋಜನೆಯನ್ನು ಪ್ರಭಾವಿಸುವ ಅಂಶಗಳನ್ನು ವಿವರಿಸಿ.

6. Shlok Co.Ltd., issued 30,000, 12% Preference shares of Rs.100 each. The cost of issue is 2%. Findout cost of Preference share capital, if

a) Issued at Par

b) Issued at Premium of 10%

ಶ್ಲೋಕ್ ಕಂಪನಿ ಲಿಮಿಟೆಡ್ 30,000, 12% ಆದ್ಯತಾ ಷೇರುಗಳನ್ನು ರೂ. 100 ಪ್ರತಿ ಷೇರಿಗೆ ಬಿಡುಗಡೆ ಮಾಡಿದೆ. ಬಿಡುಗಡೆ ವೆಚ್ಚ 2% ಆಗಿದೆ.

ಆದ್ಯತಾ ಷೇರು ಬಂಡವಾಳದ ವೆಚ್ಚವನ್ನು ಕಂಡುಹಿಡಿಯಿರಿ ಈ ಸಂದರ್ಭದಲ್ಲಿ

a) ಸಮಮೌಲ್ಯದಲ್ಲಿ (at Par) ಬಿಡುಗಡೆ ಮಾಡಿದರೆ

b) 10% ಪ್ರೀಮಿಯಂನಲ್ಲಿ ಬಿಡುಗಡೆ ಮಾಡಿದರೆ

SECTION - C

ವಿಭಾಗ-ಸಿ

Answer any Three of the following questions.

(3×10=30)

ಕೆಳಗಿನ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿ.

7. Explain the role of Finance Manager in India.

ಭಾರತದಲ್ಲಿ ಹಣಕಾಸು ವ್ಯವಸ್ಥಾಪಕರ ಪಾತ್ರವನ್ನು ವಿವರಿಸಿ.

8. Shiva Co. Ltd., has Equity share capital of Rs.10,00,000 divided into shares of Rs.100 each. It wishes to raise further Rs.6,00,000 for Expansion through one of the following sources.

a) All Equity Shares

b) Rs.3,00,000 in Equity shares and Rs.3,00,000 in Debentures at 10% p.a.

c) All Debentures at 10% p.a

d) Rs.2,00,000 in Equity shares and Rs.4,00,000 in 8% Preference shares.

The Company's Existing Earnings Before Interest and Taxes (EBIT) are Rs.3,00,000 with a Tax bracket of 50%.

Determine the EPS in each plan and Comment on which option is suitable.

[P.T.O.]



ಶಿವಾ ಕಂಪನಿ ಲಿಮಿಟೆಡ್‌ನ ಇಕ್ವಿಟಿ ಷೇರು ಬಂಡವಾಳ ರೂ. 10,00,000 ಆಗಿದ್ದು. ಪ್ರತಿಷೇರು ರೂ. 100 ಆಗಿದೆ. ವಿಸ್ತರಣೆಗೆ ಹೆಚ್ಚುವರಿ ರೂ. 6,00,000 ಸಂಗ್ರಹಿಸಲು ಕಂಪನಿ ಕೆಳಗಿನ ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸುತ್ತದೆ.

- ಎಲ್ಲಾ ಇಕ್ವಿಟಿ ಷೇರುಗಳು
 - ರೂ. 300,000 ಇಕ್ವಿಟಿ ಷೇರುಗಳು ಮತ್ತು ರೂ. 3,00,000 10% ಡಿಬೆಂಚರ್‌ಗಳು
 - ಎಲ್ಲಾ ಡಿಬೆಂಚರ್‌ಗಳು (10% ಪ್ರತಿ ವರ್ಷ)
 - ರೂ. 2,00,000 ಇಕ್ವಿಟಿ ಷೇರುಗಳು ಮತ್ತು ರೂ. 4,00,000 8% ಆದ್ಯತಾ ಷೇರುಗಳು
- ಕಂಪನಿಯ ಪ್ರಸ್ತುತ ಬಡ್ಡಿ ಮತ್ತು ತೆರಿಗೆಗೂ ಮುಂಚಿನ ಆದಾಯ (EBIT) ರೂ. 3,00,000 ಆಗಿದೆ ಮತ್ತು ತೆರಿಗೆ ದರ 50% ಆಗಿದೆ. ಪ್ರತಿ ಯೋಜನೆಯಲ್ಲಿ EPS ಅನ್ನು ಗಣನೆ ಮಾಡಿ ಮತ್ತು ಯಾವ ಆಯ್ಕೆ ಸೂಕ್ತವೋ ಅದನ್ನು ಅಭಿಪ್ರಾಯಿಸಿ.

9. The following figures relate to two Companies P Ltd., and Q Ltd.,

Particulars	P Ltd.,	Q Ltd.,
Sales	5,00,000	10,00,000
Variable cost	2,00,000	3,00,000
Fixed Cost	1,50,000	4,00,000
Interest	50,000	1,00,000

Calculate Operating, Financial and Combined leverage.

ಕೆಳಗಿನ ಅಂಕಿ ಅಂಶಗಳು P Ltd., ಮತ್ತು Q Ltd., ಎಂಬ ಎರಡು ಕಂಪನಿಗಳಿಗೆ ಸಂಬಂಧಿಸಿದವು.

ವಿವರಗಳು	P Ltd.,	Q Ltd.,
ಮಾರಾಟ	5,00,000	10,00,000
ಚರ ವೆಚ್ಚ	2,00,000	3,00,000
ಸ್ಥಿರ ವೆಚ್ಚ	1,50,000	4,00,000
ಬಡ್ಡಿ	50,000	1,00,000

ಕಾರ್ಯಾಚರಣಾ ಲೀವರೇಜ್ ಹಣಕಾಸು ಲೀವರೇಜ್ ಮತ್ತು ಸಂಯುಕ್ತ ಲೀವರೇಜ್‌ನ್ನು ಗಣನೆ ಮಾಡಿ.

10. The Cost sheet of Bharat Co. provides the following Particulars

Elements of Cost

Material	40%
Direct Labour	20%
Overheads	20%

The following particulars are further available:

- It is proposed to maintain a level of activity of 3,00,000 units.
- Selling price is Rs.15 per unit.
- Raw materials are expected to remain in stores for an average period of one month.
- Materials will be in process of an average half a month.
- Finished goods are required to be in Stock for an average period of one month.
- Credit allowed to Debtors is two months.
- Credit allowed by Suppliers is one month.



You are required to prepare a statement of working capital requirement.

ಭಾರತ್ ಕಂಪನಿಯ ವೆಚ್ಚಪಟ್ಟಿ ಕೆಳಗಿನ ವಿವರಗಳನ್ನು ನೀಡುತ್ತದೆ. ವೆಚ್ಚದ ಅಂಶಗಳು (Elements of cost)

ಸಾಮಗ್ರಿ - 40%
ನೇರ ಕಾರ್ಮಿಕ - 20%
ಓವರ್ ಹೆಡ್ - 20%
ಹೆಚ್ಚುವರಿ ಮೊಹಿತಿ

- ಚಟುವಟಿಕೆಯ ಮಟ್ಟವನ್ನು 3,00,000 ಘಟಕಗಳಲ್ಲಿ ಉಳಿಸುವುದಾಗಿ ಪ್ರಸ್ತಾಪಿಸಲಾಗಿದೆ.
 - ಮಾರಾಟ ಬೆಲೆ ಪ್ರತಿ ಘಟಕಕ್ಕೆ ರೂ. 15
 - ಕಚ್ಚಾ ಸಾಮಗ್ರಿಗಳು ಸರಾಸರಿ ಒಂದು ತಿಂಗಳ ಕಾಲ ಸಂಗ್ರಹದಲ್ಲಿರುತ್ತದೆ.
 - ಪ್ರಕ್ರಿಯೆಯಲ್ಲಿರುವ ಉತ್ಪನ್ನಗಳು ಸರಾಸರಿ ಅರ್ಧ ತಿಂಗಳು ಇರುತ್ತವೆ.
 - ತಯಾರಾದ ಸರಕುಗಳು ಒಂದು ತಿಂಗಳ ಕಾಲ ಸ್ಟಾಕ್‌ನಲ್ಲಿ ಇರಬೇಕಾಗಿದೆ.
 - ಗ್ರಾಹಕರಿಗೆ ನೀಡುವ ಕ್ರೆಡಿಟ್ ಅವಧಿ ಎರಡು ತಿಂಗಳು.
 - ಸರಬರಾಜುದಾರರಿಂದ ಪಡೆಯುವ ಕ್ರೆಡಿಟ್ ಅವಧಿ ಒಂದು ತಿಂಗಳು
- ನೀವು ಕಾರ್ಯನಿಧಿ ಅಗತ್ಯದ ಹೇಳಿಕೆಯನ್ನು ತಯಾರಿಸಬೇಕು

11. Explain Essential characteristics of an optimal capital Structure.

ಒಂದು ಆದರ್ಶ ಬಂಡವಾಳ ರಚನೆಯ ಮುಖ್ಯ ಲಕ್ಷಣಗಳನ್ನು ವಿವರಿಸಿ.

SECTION - D

ವಿಭಾಗ-ಡಿ

Case Study (Compulsory).

(1×15=15)

ಕೇಸ್ ಸ್ಟಡಿ (ಅನಿವಾರ್ಯ)

12. The following is the Statement of assets and liabilities of Radharani Co. Ltd., as on 31.03.2026.

Particulars	Note	Rs.	Total
I. Equity and Liabilities			
1. Share holders funds			
Share Capital	1	2,00,000	--
Reserve and Surplus	2	50,000	2,50,000
2. Current Liabilities			
Trade Payable	3	--	1,00,000
Total			3,50,000
II. Assets:			
1. Non Current Assets			
Building, Plant and Equipments	4	--	3,50,000
Total			3,50,000
Notes to Accounts			
Note 1	Share Capital		
	2000 Equity Shares of Rs.100 each	--	2,00,000
			2,00,000
Note 2	Reserve and Surplus		
	Profit and Loss	--	10,000
	Reserve	--	40,000
			50,000

[P.T.O.]



Note 3	Trade Payables Creditors	--	1,00,000 <u>1,00,000</u>
Note 4	Building, plant and Equipments Sundry Assets	--	3,50,000 <u>3,50,000</u>

The Standard rate of return in the industry is 6%

Questions:

- Decide the capitalisation status of the Company, if earnings to equity shareholders is Rs.9,000.
 - Comment on the Consequences on the Company
- ಕೆಳಗಿನವು 31-3-2026 ರಂದು ರಾಧಾರಾಣಿ ಕಂಪನಿ ಲಿಮಿಟೆಡ್‌ನ ಆಸ್ತಿಗಳು ಮತ್ತು ಬಾಧ್ಯತೆಗಳ ವಿವರವಾಗಿದೆ.

ವಿವರಗಳು	Note	Rs.	Total
I. ಇಕ್ವಿಟಿ ಮತ್ತು ಬಾಧ್ಯತೆಗಳು			
1. ಶೇರುಹೋಲ್ಡರ್ ನಿಧಿಗಳು			
ಷೇರು ಬಂಡವಾಳ	1	2,00,000	--
ಸಂಗ್ರಹ ಮತ್ತು ಉಳಿಕೆ	2	50,000	2,50,000
2. ಪ್ರಸ್ತುತ ಬಾಧ್ಯತೆಗಳು			
ವ್ಯಾಪಾರ ಪಾವತಿಸಬೇಕಾದವು	3	--	1,00,000
ಒಟ್ಟು			<u>3,50,000</u>
II. ಆಸ್ತಿಗಳು			
1. ದೀರ್ಘಕಾಲಿಕ ಆಸ್ತಿಗಳು	-	--	--
ಕಟ್ಟಡ, ಯಂತ್ರೋಪಕರಣ ಮತ್ತು ಉಪಕರಣಗಳು	4	--	3,50,000
ಒಟ್ಟು			<u>3,50,000</u>
ಲೆಕ್ಕಗಳ ಸೂಚನೆಗಳು			
Note 1	ಷೇರು ಬಂಡವಾಳ		
	2000 ಇಕ್ವಿಟಿ ಷೇರುಗಳು@ ರೂ.100 ಪ್ರತಿ	--	2,00,000
			<u>2,00,000</u>
Note 2	ಸಂಗ್ರಹ ಮತ್ತು ಉಳಿಕೆ		
	ಲಾಭ ನಷ್ಟ	--	10,000
	ಸಂಗ್ರಹ	--	40,000
	ಒಟ್ಟು		<u>50,000</u>



(7)

24202

Note 3	ವ್ಯಾಪಾರ ಪಾವತಿಸಬೇಕಾದವು ಸಾಲಗಾರರು	--	<u>1,00,000</u> <u>1,00,000</u>
Note 4	ಕಟ್ಟಡ, ಯಂತ್ರೋಪಕರಣ ಮತ್ತು ಉಪಕರಣಗಳು ವಿವಿಧ ಆಸ್ತಿಗಳು	--	<u>3,50,000</u> <u>3,50,000</u>

ಉದ್ಯಮದಲ್ಲಿ ಸಾಮಾನ್ಯ ಆದಾಯದ ಪ್ರಮಾಣ 6%
ಪ್ರಶ್ನೆಗಳು :

- ಕಂಪನಿಯ ಬಂಡವಾಳೀಕರಣ ಸ್ಥಿತಿಯನ್ನು ನಿರ್ಧರಿಸಿ ಇಕ್ಷಿತಿ ಷೇರು ಹೋಲ್ಡರ್‌ಗಳಿಗೆ
ಲಾಭ ರೂ. 9,000 ಎಂದು ನೀಡಲಾಗಿದೆ.
 - ಕಂಪನಿಯ ಮೇಲೆ ಅದರ ಪರಿಣಾಮಗಳನ್ನು ವಿವರಿಸಿರಿ.
-